

Karnataka Power Transmission Corporation Limited

02

Departmental Examination – March-2024

SAS PART-I PAPER -2

(KPTCL Accounts Manual Volume-I, Conditions of Supply of Electricity of Distribution Licensees in the State of Karnataka, Tariffs and Financial Management)

(Books, Guide, Notes etc. Are Not Allowed)

Date : 11.03.2024

Maximum Marks : 100

Time : 2:30 pm TO 5:30 pm

Note: The First one hour will be allowed to answer multiple choice questions of OMR sheets and the same will be taken back after one hour.

ಸೂಚನೆ : ಬಹು ಆಯ್ಕೆಯ ಉತ್ತರಗಳುಳ್ಳ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ನಿಗದಿ ಗೊಳಿಸಿದ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್. ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ ಸ್ಪಷ್ಟೀಕರಣಗಳಿಗೆ ಇಂಗ್ಲೀಷ್ ಆವೃತ್ತಿಯನ್ನೇ ಪರಿಗಣಿಸುವುದು

PART-A /ಭಾಗ-ಎ

40

1. The Tariff applicable to Lifts/Escalators installed in pedestrian road crossing maintained by Government and Urban local bodies/Grama Panchayaths independently serviced

- A) LT3 B) LT5 C) LT6 D) LT7

ಸರ್ಕಾರ ಮತ್ತು ನಗರ/ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಪಾದಚಾರಿಗಳು ರಸ್ತೆ ದಾಟುವಲ್ಲಿ ಅಳವಡಿಸಿರುವ ಅಫ್ಟ್/ಎಸ್ಟೇಲೇಟರ್ಸ್‌ಗಳಿಗೆ _____ ಜಕಾತಿ ಅನ್ವಯಿಸುತ್ತದೆ.

- A) LT3 B) LT5 C) LT6 D) LT7

2. As per Tariff order -2024 Billing of LT-7 installations shall be on _____ basis.

- A) Weekly B) Monthly
C) 15 days D) After lapse of prepaid currency

2024 ರ ದರ ಸೂಚಿಯನ್ವಯ ಎಲ್.ಟಿ.-7 ಸ್ಥಾವರಗಳ ಬಿಲ್ಲಂಗ್‌ನ್ನು _____ ಮಾಡಬೇಕಿರುತ್ತದೆ.

- A) ವಾರಕ್ಕೊಮ್ಮೆ B) ಮಾಸಿಕವಾರು
C) 15 ದಿನಗಳಿಗೊಮ್ಮೆ D) ಪ್ರಿಪೇಡ್ ಮೀಟರ್‌ನ ಕರೆನ್ಸಿ ಮುಗಿದ ನಂತರ

3. LT Power Supply will be given where the requisitioned load is less than _____.

- A) 50KW/67HP B) 50KW/25KVA C) 67HP/25KVA D) 150KW/201HP

ವಿದ್ಯುತ್ ಪ್ರಮಾಣವು _____ ಗಿಂತ ಕಡಿಮೆ ಇದ್ದಲ್ಲಿ ಎಲ್.ಟಿ. ಜಕಾತಿ ಅಡಿಯಲ್ಲಿ ವಿದ್ಯುತ್ ಸರಬರಾಜನ್ನು ನೀಡಬಹುದಾಗಿರುತ್ತದೆ.

- A) 50KW/67HP B) 50KW/25KVA C) 67HP/25KVA D) 150KW/201HP

4. The Tariff applicable to Hoardings and Advertisement boards, Bus shelters with Advertising Boards _____.

- A) LT-2(a) B) LT-3(a) C) LT-3(b) D) LT-5

ಹೋರ್ದಿಂಗ್‌ಗಳಿಗೆ, ಜಾಹೀರಾತು ಫಲಕಗಳಿಗೆ, ಜಾಹೀರಾತು ಫಲಕಗಳನ್ನೊಳಗೊಂಡ ಬಸ್ ಶೆಲ್ಟರ್‌ಗಳಿಗೆ _____ ಜಕಾತಿ ಅನ್ವಯಿಸುತ್ತದೆ.

- A) LT-2(a) B) LT-3(a) C) LT-3(b) D) LT-5

5. Solar rebate for installed water heater to tariff schedule LT-2(a) is _____.

- A) 50 paise/unit B) 25 paise/unit C) Decreased D) Discontinued

- ಸೌರ ಶಕ್ತಿ ಚಾಲಿತ ವಾಟರ್ ಹೀಟರ್‌ನ್ನು ಬಳಸುವ ಎಲ್.ಟಿ. 2(a) ಸ್ಥಾವರಗಳಿಗೆ ನೀಡುವ ರಿಯಾಯಿತಿ ____.
- A) 50 ಪೈಸೆ/ಯೂನಿಟ್ B) 25 ಪೈಸೆ/ಯೂನಿಟ್
C) ಕಡಿಮೆಗೊಳಿಸಲಾಗಿದೆ D) ಸ್ಥಗಿತಗೊಳಿಸಲಾಗಿದೆ.
6. Extra High Tension (EHT) means the voltage exceeding ____.
- A) Supply voltage above 11000volts B) Supply voltage above 14000volts
C) Supply voltage above 33000volts D) Supply voltage above 44000volts
- ಎಕ್ಸ್ಟ್ರಾ ಹೈಟೆನ್ಷನ್ ಎಂದರೆ ____.
- A) 11000 ವೋಲ್ಟ್‌ಗಿಂತಲು ಹೆಚ್ಚಿನ ವಿದ್ಯುತ್ ಸರಬರಾಜು
B) 14000 ವೋಲ್ಟ್‌ಗಿಂತಲು ಹೆಚ್ಚಿನ ವಿದ್ಯುತ್ ಸರಬರಾಜು
C) 33000 ವೋಲ್ಟ್‌ಗಿಂತಲು ಹೆಚ್ಚಿನ ವಿದ್ಯುತ್ ಸರಬರಾಜು
D) 44000 ವೋಲ್ಟ್‌ಗಿಂತಲು ಹೆಚ್ಚಿನ ವಿದ್ಯುತ್ ಸರಬರಾಜು
7. Charges for meter testing of an HT installation at the request of consumer is Rs. ____.
- A) 1000 B) 500 C) 200 D) 100
- ಗ್ರಾಹಕರ ಕೋರಿಕೆಯ ಮೇರೆಗೆ ಹೆಚ್.ಟಿ ಸ್ಥಾವರದ ಮೀಟರ್‌ನ್ನು ಪರೀಕ್ಷಿಸಲು ಪಾವತಿಸಬೇಕಾದ ಶುಲ್ಕ ____.
- A) 1000 B) 500 C) 200 D) 100
8. All the meters of LT power installation having the load of 40HP & below shall be tested once in ____.
- A) 1 year B) 2 years C) 3 years D) 5 years
- 40 ಹೆಚ್.ಪಿ ಮತ್ತು ಕಡಿಮೆ ಹೊರೆ ಇರುವ ಎಲ್ಲಾ ವಿದ್ಯುತ್ ಸ್ಥಾವರಗಳ ಮಾಪಕಗಳನ್ನು ____ ವರ್ಷಕ್ಕೊಮ್ಮೆ ಪರೀಕ್ಷಿಸುವುದು.
- A) 1 B) 2 C) 3 D) 5
9. The minimum Contract demand for HT supply is ____.
- A) 100 KVA B) 50 KW C) 67 KW D) 50 KVA
- ಹೆಚ್.ಟಿ ವಿದ್ಯುತ್ ಸರಬರಾಜಿಗೆ ಕನಿಷ್ಠ ಒಪ್ಪಂದ ಬೇಡಿಕೆ ____ ಆಗಿರುತ್ತದೆ.
- A) 100 KVA B) 50 KW C) 67 KW D) 50 KVA
10. Tariff applicable for prawn culture under HT category is ____.
- A) HT-2(c) B) HT-3(b) C) HT-2(b) D) HT-2(a)
- ಸಿಗಡಿ ಕೃಷಿ ಸ್ಥಾವರಗಳಿಗೆ ಹೆಚ್.ಟಿ ಅಡಿಯಲ್ಲಿ ಅನ್ವಯಿಸುವ ಜಕಾತಿ ____.
- A) HT-2(c) B) HT-3(b) C) HT-2(b) D) HT-2(a)
11. Electric vehicle charging station comes under ____ tariff.
- A) LT-5 B) LT-6(b) C) LT-6(c) D) LT-3(b)
- ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್ ಗೆ ಅನ್ವಯಿಸುವ ಜಕಾತಿ ____.
- A) LT-5 B) LT-6(b) C) LT-6(c) D) LT-3(b)
12. CGRF consists of ____ members.
- A) 2 B) 3 C) 4 D) 5
- ಸಿ.ಜಿ.ಆರ್.ಎಫ್ ____ ಸದಸ್ಯರನ್ನು ಒಳಗೊಂಡಿದೆ.
- A) 2 B) 3 C) 4 D) 5

13. Low Tension (LT) in three phase means supply voltage of _____ and below.

- A) 650 Volts B) 50 Volts C) 230 Volts D) 400 Volts

ಕಡಿಮೆ ಒತ್ತಡ (3 ಫೇಸ್) ಎಂದರೆ _____ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ವೋಲ್ಟೇಜ್.

- A) 650 ವೋಲ್ಟ್ B) 50 ವೋಲ್ಟ್ C) 230 ವೋಲ್ಟ್ D) 400 ವೋಲ್ಟ್

14. Power supply for temporary installation shall not be extended beyond _____.

- A) 6 months B) 1 year C) 2 years D) None of these

ತಾತ್ಕಾಲಿಕ ವಿದ್ಯುತ್ ಸ್ಥಾವರದ ಗರಿಷ್ಠ ಸರಬರಾಜಿನ ಅವಧಿಯು _____.

- A) 6 ತಿಂಗಳು B) 1 ವರ್ಷ C) 2 ವರ್ಷಗಳು D) ಇವ್ಯಾವುದೂ ಅಲ್ಲ

15. Misuse of electricity shall be regularized with in _____ failing which power supply to the installation shall be liable to be disconnected.

- A) 3 months B) 1 month C) 2 months D) 15 days

ವಿದ್ಯುತ್ ದುರ್ಬಳಕೆ ಸ್ಥಾವರಗಳನ್ನು _____ ಗಳ ಬಳಕೆ ಸಕ್ರಮಗೊಳಿಸತಕ್ಕದ್ದು ತಪ್ಪಿದ್ದಲ್ಲಿ ಸ್ಥಾವರದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು.

- A) 3 ತಿಂಗಳು B) 1 ತಿಂಗಳು C) 2 ತಿಂಗಳು D) 15 ದಿನಗಳು

16. The Initial agreement period of power supply agreement for all HT installation is ____.

- A) One year B) 2 years C) 5 years D) 4 years

ಎಲ್ಲಾ ಹೆಚ್‌ಟಿ ಸ್ಥಾವರಗಳ ವಿದ್ಯುತ್ ಸರಬರಾಜು ಒಪ್ಪಂದದ ಆರಂಭಿಕ ಅವಧಿಯು _____.

- A) ಒಂದು ವರ್ಷ B) 2 ವರ್ಷಗಳು C) 5 ವರ್ಷಗಳು D) 4 ವರ್ಷಗಳು

17. Augmentation charges above 20,000 KVA and inclusive of 30,000 KVA is

- A) Rs. 10 lakhs per MVA of CD exceeding 20,000 KVA shall be collected.
B) Rs. 5 lakhs per MVA of CD exceeding 20,000 KVA shall be collected.
C) Rs. 3 lakhs per MVA of CD exceeding 20,000 KVA shall be collected.
D) Rs. 8 lakhs per MVA of CD exceeding 20,000 KVA shall be collected.

20 ಸಾವಿರ ಕೆವಿಎ ಮೇಲೆ ಮತ್ತು 30 ಸಾವಿರ ಕೆವಿಎ ಒಳಗೊಂಡಂತೆ ಪಾವತಿಸಬೇಕಾಗಿರುವ ಆಗ್ನುಮೆಂಟೇಷನ್ ಶುಲ್ಕ

- A) 20 ಸಾವಿರ ಕೆವಿಎ ಮೀರಿದ ಒಪ್ಪಂದದ ಬೇಡಿಕೆಯ ಪ್ರತೀ ಎಂವಿಎ ಗೆ ರೂ 10 ಲಕ್ಷ.
B) 20 ಸಾವಿರ ಕೆವಿಎ ಮೀರಿದ ಒಪ್ಪಂದದ ಬೇಡಿಕೆಯ ಪ್ರತೀ ಎಂವಿಎ ಗೆ ರೂ 5 ಲಕ್ಷ.
C) 20 ಸಾವಿರ ಕೆವಿಎ ಮೀರಿದ ಒಪ್ಪಂದದ ಬೇಡಿಕೆಯ ಪ್ರತೀ ಎಂವಿಎ ಗೆ ರೂ 3 ಲಕ್ಷ.
D) 20 ಸಾವಿರ ಕೆವಿಎ ಮೀರಿದ ಒಪ್ಪಂದದ ಬೇಡಿಕೆಯ ಪ್ರತೀ ಎಂವಿಎ ಗೆ ರೂ 8 ಲಕ್ಷ.

18. The licensee shall permit conversion of existing HT installation to an LT installation if the sanction load is less than _____ KW/ HP under self-execution.

- A) 150 KW/201 HP B) 120 KW/250 HP
C) 50 KW/67 HP D) 60 KW/75 HP

ಅಸ್ತಿತ್ವದಲ್ಲಿರುವ ಹೆಚ್‌ಟಿ ಸ್ಥಾವರವನ್ನು ಎಲ್‌ಟಿ ಸ್ಥಾವರವಾಗಿ ಪರಿವರ್ತಿಸಲು ಮಂಜೂರಾದ ಪ್ರಮಾಣವು _____ ಕ್ಕಿಂತ ಕಡಿಮೆ ಇದ್ದಲ್ಲಿ ಪರವಾನಗಿದಾರರು ಸ್ವಯಂ ಕಾರ್ಯ ನಿರ್ವಹಣೆಯಡಿಯಲ್ಲಿ ಪರಿವರ್ತಿಸಲು ಅನುಮತಿಸಬಹುದಾಗಿರುತ್ತದೆ.

- A) 150 KW/201HP B) 120KW/250HP
C) 50 KW/67 HP D) 60 KW/75 HP

19. While availing temporary power supply if the load is less than _____ the consumer shall avail power under LT supply.

- A) 50 KW/ 67 HP B) 150 KW/ 201 HP
C) 120 KW/ 160 HP D) 100 KW/ 134 HP

ತಾತ್ಕಾಲಿಕ ವಿದ್ಯುತ್ ಸರಬರಾಜನ್ನು ಪಡೆದುಕೊಳ್ಳುವಾಗ ವಿದ್ಯುತ್ ಪ್ರಮಾಣವು _____ ಕ್ಕಿಂತ ಕಡಿಮೆ ಇದ್ದರೆ ಗ್ರಾಹಕರು ಎಲ್.ಟಿ ಪೂರೈಕೆಯ ಅಡಿಯಲ್ಲಿ ವಿದ್ಯುತ್‌ನ್ನು ಪಡೆಯಬಹುದು.

- A) 50 ಕಿಲೋ ವ್ಯಾಟ್/67 ಹೆಚ್.ಪಿ B) 150 ಕಿಲೋ ವ್ಯಾಟ್/201 ಹೆಚ್.ಪಿ
C) 120 ಕಿಲೋ ವ್ಯಾಟ್/160 ಹೆಚ್.ಪಿ D) 100 ಕಿಲೋ ವ್ಯಾಟ್/134 ಹೆಚ್.ಪಿ

20. Charges for shifting of Meter board/ Meter cubicle per installation at the request of the consumer in LT three phase supply is _____.

- A) Rs. 200 B) Rs. 100 C) Rs. 300 D) Rs. 400

ಗ್ರಾಹಕರ ಕೋರಿಕೆ ಮೇರೆಗೆ ಕಡಿಮೆ ಒತ್ತಡ ಪೂರೈಕೆ ಅಡಿಯಲ್ಲಿ 3 ಫೇಸ್ ಸರಬರಾಜಿನ ಸ್ಥಾವರಗಳಲ್ಲಿನ ಮೀಟರ್ ಬೋರ್ಡ್ ಮೀಟರಿಂಗ್ ಕ್ಯಾಬಿನೆಟ್‌ಗಳನ್ನು ಸ್ಥಳಾಂತರಿಸಲು ಪ್ರತಿ ಸ್ಥಾವರಕ್ಕೆ ಭರಿಸುವ ಶುಲ್ಕ _____.

- A) ರೂ. 200 B) ರೂ. 100 C) ರೂ.300 D) ರೂ. 400

21. Application registration fee prescribed for LT power and HT installations are _____ respectively.

- A) Rs.100 and Rs.250 per application B) Rs.50 and Rs.100 per application
C) Rs.250 and Rs.500 per application D) Rs.100 and Rs.200 per application

ಎಲ್.ಟಿ ಪವರ್ ಮತ್ತು ಎಚ್.ಟಿ ಸ್ಥಾವರಗಳಿಗೆ ಅರ್ಜಿ ನೋಂದಣಿ ಶುಲ್ಕ ಕ್ರಮವಾಗಿ _____ ಇರುತ್ತದೆ.

- A) ರೂ.100 ಮತ್ತು ರೂ.250 ಪ್ರತಿ ಅರ್ಜಿಗೆ B) ರೂ.50 ಮತ್ತು ರೂ.100 ಪ್ರತಿ ಅರ್ಜಿಗೆ
C) ರೂ.250 ಮತ್ತು ರೂ.500 ಪ್ರತಿ ಅರ್ಜಿಗೆ D) ರೂ.100 ಮತ್ತು ರೂ.200 ಪ್ರತಿ ಅರ್ಜಿಗೆ

22. The Consumer contribution falls under the following group.

- A) Revenue receipts B) Capital receipts
C) Miscellaneous receipts D) None of the above

ಈ ಕೆಳಕಂಡ ಗುಂಪಿನಲ್ಲಿ ಗ್ರಾಹಕರ ಕೊಡುಗೆಗಳು ಬರುತ್ತದೆ.

- A) ಕಂದಾಯ ರಶೀದಿಗಳು B) ಬಂಡವಾಳ ರಶೀದಿಗಳು
C) ಇತರೆ ರಶೀದಿಗಳು D) ಮೇಲಿನ ಯಾವುದು ಅಲ್ಲ.

23. Any surplus cash is found, the amount should be immediately credited as deposits to _____.

- A) 56.9657 B) 61.9027 C) 28.1047 D) 23.1057

ಹೆಚ್ಚುವರಿ ನಗದು ಕಂಡುಬಂದಲ್ಲಿ ಅದನ್ನು ತಕ್ಷಣ _____ ಕ್ಕೆ ಜಮಾ ಮಾಡತಕ್ಕದ್ದು.

- A) 56.9657 B) 61.9027 C) 28.1047 D) 23.1057

24. The Divisional Officer should adjust the rent realised in the accounts by credit to account code _____.

- A) 28.401 B) 28.104 C) 28.105 D) 28.103

ವಿಭಾಗೀಯ ಅಧಿಕಾರಿಯು ವಸೂಲಾದ ಬಾಡಿಗೆಯನ್ನು ಜಮೆ ಮೂಲಕ ಲೆಕ್ಕೀಕರಿಸಬೇಕಾದ ಲೆಕ್ಕ ಸಂಕೇತ

- A) 28.401 B) 28.104 C) 28.105 D) 28.103

25. The blank receipt book on hand in the Sub division should be checked by ____.

- A) Sub division AAO B) AEE, O & M Sub division
C) AAO (Audit) D) AO, O & M Division

ಉಪವಿಭಾಗದಲ್ಲರುವ ಖಾಲಿ ರಶೀದಿ ಪುಸ್ತಕಗಳನ್ನು ಆಗಿಂದಾಗ್ಗೆ _____ ಪರಿಶೀಲಿಸಬೇಕಾಗಿರುತ್ತದೆ.

- A) ಉಪವಿಭಾಗದ ಸಹಾಯಕ ಲೆಕ್ಕಾಧಿಕಾರಿ B) ಸ.ಕಾ.ನಿ.ಇಂ(ವಿ), ಕಾ & ಪಾ ಉಪವಿಭಾಗ
C) ಸಹಾಯಕ ಲೆಕ್ಕಾಧಿಕಾರಿ (ಆಡಿಟ್) D) ಲೆಕ್ಕಾಧಿಕಾರಿ, ಕಾ & ಪಾ ವಿಭಾಗ

26. The cost of replacement or additions which increase the value of a building will be chargeable to ____.

- A) Capital Cost B) Repair Cost
C) Partly Capital & Repair Cost D) R&M Cost

ಕಟ್ಟಡದ ಮೌಲ್ಯ ಹೆಚ್ಚಿಸುವ ವಸ್ತುಗಳು ಸೇರ್ಪಡೆಗೊಳಿಸುವ ಅಥವಾ ಬದಲಾಯಿಸುವ ವೆಚ್ಚಗಳನ್ನು _____ ಎಂದು ಲೆಕ್ಕಿಸಲಾಗುತ್ತದೆ.

- A) ಬಂಡವಾಳ ವೆಚ್ಚ B) ರಿಪೇರಿ ವೆಚ್ಚ
C) ಭಾಗಶಃ ಬಂಡವಾಳ ವೆಚ್ಚ ಮತ್ತು ರಿಪೇರಿ ವೆಚ್ಚ D) ರಿಪೇರಿ ಮತ್ತು ನಿರ್ವಹಣೆ ವೆಚ್ಚ

27. Maximum ____ months' time shall be granted for vacation of company's quarters.

- A) 3 B) 6 C) 12 D) 1

ನಿಗಮದ ವಸತಿ ಗೃಹಗಳನ್ನು ಖಾಲಿ ಮಾಡಲು ಗರಿಷ್ಠ _____ ತಿಂಗಳ ಸಮಯ ನೀಡಲಾಗುವುದು.

- A) 3 B) 6 C) 12 D) 1

28. When repair cost of a building due to natural calamities accounted A/c Code ____

- A) 74.510 B) 74.220 C) 74.210 D) 74.810

ನೈಸರ್ಗಿಕ ವಿಪತ್ತು ಉಂಟಾದಾಗ ಕಟ್ಟಡದ ರಿಪೇರಿ ವೆಚ್ಚಗಳನ್ನು ಲೆಕ್ಕ ಸಂಕೇತ _____ ರಲ್ಲಿ ಲೆಕ್ಕಿಸಲಾಗುತ್ತದೆ.

- A) 74.510 B) 74.220 C) 74.210 D) 74.810

29. The incentive for payment through ECS is ____.

- A) 0.25% B) 1% C) Discontinued D) 2%

ಇ.ಸಿ.ಎಸ್. ಮೂಲಕ ಪಾವತಿಗೆ ನೀಡಲಾಗುವ ಪ್ರೋತ್ಸಾಹ ಧನ ಶೇಕಡ _____.

- A) 0.25 B) 1 C) ಸ್ಥಗಿತಗೊಳಿಸಲಾಗಿದೆ D) 2

30. Revenue Appeals pertaining to BESCOM for amount not exceeding Rs.2,50,000/- the Appellate authority is ____.

- A) SEE of CESC B) SEE of HESCOM
C) SEE of MESCOM D) SEE of GESCOM

ಬೆಸ್ಕಾಂ(BESCOM) ಗೆ ಸಂಬಂಧಿಸಿದಂತೆ ರೂ. 2,50,000 ಗಳಿಗೆ ಮೀರದ ಮೇಲ್ಮನವಿ ಮೊತ್ತಕ್ಕೆ ಮೇಲ್ಮನವಿ ಪ್ರಾಧಿಕಾರ _____.

- A) ಅಧೀಕ್ಷಕ ಇಂಜಿನಿಯರ್(ವಿ), ಸೆಸ್ಕಾಂ B) ಅಧೀಕ್ಷಕ ಇಂಜಿನಿಯರ್(ವಿ), ಹೆಸ್ಕಾಂ
C) ಅಧೀಕ್ಷಕ ಇಂಜಿನಿಯರ್(ವಿ), ಮೆಸ್ಕಾಂ D) ಅಧೀಕ್ಷಕ ಇಂಜಿನಿಯರ್(ವಿ), ಜೆಸ್ಕಾಂ

31. The cost of installing water connection of residential quarters should be included in ____

- A) Capital cost B) Revenue Cost
C) Miscellaneous Cost D) R&M Cost

ವಸತಿ ಗೃಹಗಳ ನೀರು ಸಂಪರ್ಕದ ವೆಚ್ಚವನ್ನು _____ ದಡಿಯಲ್ಲಿ ಸೇರಿಸಲಾಗುವುದು.

- A) ಬಂಡವಾಳ ವೆಚ್ಚ B) ಕಂದಾಯ ವೆಚ್ಚ
C) ಇತರೆ ವೆಚ್ಚ D) ರಿಪೇರಿ ಮತ್ತು ನಿರ್ವಹಣೆ ವೆಚ್ಚ

32. Imprest amount should be recouped as soon as ____ percent of the imprest amount spent.
A) 50 B) 75 C) 40 D) 25

ಕೈ ಹಣದ ಶೇಕಡ _____ ರಷ್ಟು ಖರ್ಚಾದಾಗ, ಕೈ ಹಣದ ಮೊತ್ತವನ್ನು ಭರ್ತಿ ಮಾಡಿಕೊಳ್ಳಬಹುದಾಗಿರುತ್ತದೆ.
A) 50 B) 75 C) 40 D) 25

33. Current liabilities are short term liabilities generally repayable in a period of ____.
A) 5 years B) 3 years C) 1 years D) 2 years
ಜಾಲ್ತ ಹೊಣೆಗಾರಿಕೆಗಳು ಕೇವಲ ಅಲ್ಪಾವಧಿ ಹೊಣೆಗಾರಿಕೆಗಳು, ಅವುಗಳನ್ನು ಈ ಕೆಳಗಿನ ಅವಧಿಯೊಳಗೆ ಮರು ಪಾವತಿ ಮಾಡಬಹುದು.

A) 5 ವರ್ಷಗಳು B) 3 ವರ್ಷಗಳು C) 1 ವರ್ಷಗಳು D) 2 ವರ್ಷಗಳು

34. Revenue expenditure comprises of ____.

A) Cost of power purchase B) Debt and deposits
C) Sale of Electrical Energy D) Miscellaneous deposits

ಕಂದಾಯ ವೆಚ್ಚವು _____ ಅನ್ನು ಒಳಗೊಂಡಿರುತ್ತದೆ.

A) ವಿದ್ಯುತ್ ಖರೀದಿ ವೆಚ್ಚ B) ಸಾಲ ಮತ್ತು ಠೇವಣಿ
C) ವಿದ್ಯುತ್ ಶಕ್ತಿಯ ಮಾರಾಟ D) ಇತರೆ ಕಂದಾಯ

35. The mix of debt and equity is known as

A) Capital budget B) Capital Structure
C) Capital Expenditure D) Capital Fund

ಹಣಕಾಸು ನಿರ್ವಹಣೆ ಅಡಿಯಲ್ಲಿ ಸಾಲ ಮತ್ತು ಈಡ್ವಿಟಿಯ ಮಿಶ್ರಣವನ್ನು _____ ಎಂದು ಕರೆಯಲಾಗುತ್ತದೆ.

A) ಬಂಡವಾಳ ಬಜೆಟ್ B) ಬಂಡವಾಳ ರಚನೆ
C) ಬಂಡವಾಳ ವೆಚ್ಚ D) ಬಂಡವಾಳ ನಿಧಿ

36. The minimum amount of investment in all current assets which is required at all times to carry on minimum level of business activities is called ____.

A) Gross working Capital B) Temporary working Capital
C) Net working Capital D) Permanent working Capital

ಎಲ್ಲಾ ಜಾಲ್ತಯಲ್ಲಿರುವ ಆಸ್ತಿಗಳಲ್ಲಿ ಕನಿಷ್ಠ ಪ್ರಮಾಣದ ಹೂಡಿಕೆಯ ಮೊತ್ತವು, ಕನಿಷ್ಠ ಮಟ್ಟದ ವ್ಯಾಪಾರ ಚಟುವಟಿಕೆಗಳನ್ನು ನಿರ್ವಹಿಸಲು ಎಲ್ಲಾ ಸಮಯದಲ್ಲೂ ಅವಶ್ಯಕವಾಗಿರುತ್ತದೆ, ಇದನ್ನು _____ ಎಂದು ಕರೆಯಲಾಗುತ್ತದೆ.

A) ಒಟ್ಟು ಕಾರ್ಯವಾಹಿ ಬಂಡವಾಳ B) ತಾತ್ಕಾಲಿಕ ಕಾರ್ಯವಾಹಿ ಬಂಡವಾಳ
C) ನಿವ್ವಳ ಕಾರ್ಯವಾಹಿ ಬಂಡವಾಳ D) ಶಾಶ್ವತ ಕಾರ್ಯವಾಹಿ ಬಂಡವಾಳ

37. In Sub divisions the blank receipt books should be carefully kept under locks and keep in the custody of the ____.

A) Cashier B) Head clerk
C) Officer in charge of Cash D) Sub division officer

ಉಪವಿಭಾಗದಲ್ಲಿ ಖಾಲಿ ರಸೀದಿ ಪುಸ್ತಕಗಳನ್ನು ಜಾಗ್ರತೆಯಾಗಿ ಭದ್ರ ಕಪಾಟಿನಲ್ಲಿ _____ ರವರ ಉಸ್ತುವಾರಿಯಲ್ಲಿಡಬೇಕಿರುತ್ತದೆ.

A) ನಗದು ಸಹಾಯಕ B) ಮುಖ್ಯ ಗುಮಾಸ್ತ
C) ನಗದು ಅಧಿಕಾರಿ D) ಉಪವಿಭಾಗಾಧಿಕಾರಿ

38. Shares and debentures are _____.

- A) Short term securities
B) Primary securities
C) Secondary Securities
D) Long term securities

ಬಂಡವಾಳ ಪಾಲು ಮತ್ತು ಸಾಲಪತ್ರಗಳು _____.

- A) ಅಲ್ಪಾವಧಿ ಭದ್ರತೆ
B) ಪ್ರಾಥಮಿಕ ಭದ್ರತೆ
C) ಸೆಕಂಡರಿ ಭದ್ರತೆ
D) ದೀರ್ಘಾವಧಿ ಭದ್ರತೆ

39. Estimation of cash flow is necessary to maintain _____ in the business.

- A) Funds
B) Assets
C) Liability
D) Liquidity

ವ್ಯವಹಾರದಲ್ಲ _____ ಯನ್ನು ಕಾಪಾಡಿಕೊಳ್ಳಲು ನಗದು ಹರಿವಿನ ಅವಶ್ಯಕತೆಯಿರುತ್ತದೆ.

- A) ನಿಧಿ
B) ಆಸ್ತಿ
C) ಹೊಣೆಗಾರಿಕೆ
D) ದ್ರವ್ಯತೆ

40. Re-payment of capital Loan and borrowing is _____.

- A) Capital Receipts
B) Revenue Receipts
C) Capital Expenditure
D) Revenue Expenditure

ಬಂಡವಾಳ ಸಾಲದ ಮರುಪಾವತಿ ಮತ್ತು ಎರವಲು ಪಡೆಯುವುದು _____ ಆಗಿರುತ್ತದೆ.

- A) ಬಂಡವಾಳ ರಸೀದಿ
B) ಆದಾಯ ರಸೀದಿ
C) ಬಂಡವಾಳ ವೆಚ್ಚ
D) ಆದಾಯ ವೆಚ್ಚ

PART B/ಭಾಗ-ಬಿ

1. Explain the circumstances of subletting for an official residence may be permitted. 5
ನಿಗಮದ ನೌಕರನಿಗೆ ಅಧಿಕೃತ ವಸತಿಗೃಹವನ್ನು ಒಳಬಾಡಿಗೆಗೆ ನೀಡಲು ಯಾವ ಷರತ್ತುಗಳಲ್ಲಿ ಅನುಮತಿಸಬಹುದು ವಿವರಿಸಿ.
2. Briefly explain the recoveries from Pensions of the Corporation/Company Employees 5
ನಿಗಮ/ಕಂಪನಿಯ ನೌಕರರ ಪಿಂಚಣಿಯಿಂದ ಮಾಡಬಹುದಾದ ವಸೂಲಾತಿಗಳನ್ನು ವಿವರಿಸಿ.
3. Explain the duties and responsibilities of the Divisional Accounts officer. 5
ವಿಭಾಗದ ಲೆಕ್ಕಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ವಿವರಿಸಿ.
4. Explain Temporary usage in the premises already having permanent supply and other conditions applicable for temporary supply. 5
ಖಾಯಂ ವಿದ್ಯುತ್ ಸರಬರಾಜು ಇರುವ ಆವರಣದೊಳಗೆ ತಾತ್ಕಾಲಿಕ ವಿದ್ಯುತ್ ಬಳಕೆ ಹಾಗೂ ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಅನ್ವಯಿಸುವ ಷರತ್ತುಗಳನ್ನು ವಿವರಿಸಿ.
5. Explain about the agreements and validity and termination of power supply contract. 5
ವಿದ್ಯುತ್ ಸರಬರಾಜು ನೀಡುವಲ್ಲಿ ಒಪ್ಪಂದ ಮತ್ತು ಒಪ್ಪಂದದ ಉರ್ಜಿತತೆಯ ಹಾಗೂ ರದ್ದತಿಯ ಬಗ್ಗೆ ವಿವರಿಸಿ.
6. Explain the procedure for conversion of existing HT Installation to an LT Installation. 5
ಹೆಚ್.ಟಿ. ಸ್ಥಾವರದ ಗ್ರಾಹಕರು ಇಚ್ಛೆಯ ಮೇರೆಗೆ ಎಲ್.ಟಿ. ಸ್ಥಾವರಕ್ಕೆ ಬದಲಾಯಿಸಿಕೊಳ್ಳಲು ನಿಯಮಾವಳಿ ಯನ್ವಯ ಕೈಗೊಳ್ಳಬೇಕಾದ ಕ್ರಮವನ್ನು ವಿವರಿಸಿ.
7. Mention the 10 registers to be maintained in the Sub divisions. 5
ಉಪವಿಭಾಗಗಳಲ್ಲಿ ನಿರ್ವಹಿಸಬೇಕಾದ 10 ರಿಜಿಸ್ಟರ್‌ಗಳನ್ನು ಹೆಸರಿಸಿ.

8. Explain the procedure of demand and collection of Supplemental Claims pertains to consumer. 5
 ಗ್ರಾಹಕರ ಪೂರಕ ಮೊತ್ತ (Supplemental Claims) ಗಳ ಬೇಡಿಕೆ ಮತ್ತು ವಸೂಲಾತಿಯ ಕಾರ್ಯ ವಿಧಾನವನ್ನು ವಿವರಿಸಿ.
9. Explain the merits and demerits of term loan in company's point of view. 5
 ಕಂಪನಿಯ ದೃಷ್ಟಿಕೋನದಲ್ಲ ಅವಧಿ ಸಾಲದ ಅನುಕೂಲ ಮತ್ತು ಅನಾನುಕೂಲಗಳನ್ನು ವಿವರಿಸಿ.
10. Explain the Investment decisions and the Financing decisions of Finance Management. 5
 ಹಣಕಾಸು ನಿರ್ವಹಣೆಯಲ್ಲಿ ಬಂಡವಾಳ ಹೂಡುಗಾರಿಕೆ ನಿರ್ಣಯ ಮತ್ತು ಹಣಕಾಸು ನಿರ್ಣಯಗಳ ಬಗ್ಗೆ ವಿವರಿಸಿ.
11. Briefly explain the replacement of Burnt out meters. 5
 ಸುಟ್ಟು ಹೋದ ಮಾಪಕಗಳ ಬದಲಾವಣೆಯ ಬಗ್ಗೆ ವಿವರಿಸಿ.
12. Explain the important functions of KERC. 5
 ಕೆ.ಇ.ಆರ್.ಸಿ ಯ ಪ್ರಮುಖ ಕಾರ್ಯಗಳನ್ನು ವಿವರಿಸಿ.
